

# ಶ್ರೀ ರಾಮ ಕೃಷ್ಣ ವಿದ್ಯಾಕೇಂದ್ರ ಶಿವನಹಳ್ಳಿ

6 ನೇ ತರಗತಿ

ವಿಷಯ : ಕನ್ನಡ

ಅಭ್ಯಾಸ ಪುಟ ಡಾ|| ರಾಜಕುಮಾರ

Topic-14

ಹೆಸರು:

## I. ಬಿಟ್ಟ ಸ್ಥಳಗಳಿಗೆ ಸರಿಯಾದ ಪದಗಳನ್ನು ತುಂಬಿರಿ.

- 1) ಡಾ|| ರಾಜಕುಮಾರ್ ರವರು ಹುಟ್ಟಿದ ಊರು .....
- 2) ವಾತ್ಸಲ್ಯ ಈ ಪದದ ಪರ್ಯಾಯ ಪದ .....
- 3) ತಂದೆ ಈ ಪದವು ಯಾವ ಲಿಂಗಕ್ಕೆ ನಿರ್ದೇಶನ .....
- 4) ರಾಜಕುಮಾರ್ ರವರ ತಂದೆ ತಾಯಿಯ ಹೆಸರು .....
- 5 ರಾಜಕುಮಾರ್ ಪಾರವನ್ನು .....ಕೃತಿಯಿಂದ ಆರಿಸಿಕೊಳ್ಳಲಾಗಿದೆ.

## II. ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

- 6) ಗುಬ್ಬಿ ವಿರಣ್ಣನವರ ಕಂಪನಿ ಹೆಸರೇನು?
- 7) ಊರಿನ ಜನರು ಮುತ್ತುರಾಜ ಜನಿಸಿದಾಗ ಏಕೆ ಸಂಭ್ರಮಪಟ್ಟರು.?
- 8) ರಾಜಕುಮಾರ್ ಅವರ ಬಾಲ್ಯದ ಜೀವನ ಹೇಗಿತ್ತು ಬರೆ.
- 9)ಬಾಲ್ಯದಲ್ಲಿ ಮುತ್ತುರಾಜನಿಗೆ ಒದಗಿದ ಅನುಭವಗಳಾವುವು?
- 10) ಮುತ್ತುರಾಜ " ಎಂಬ ಹೆಸರಿಡಲು ಕಾರಣವೇನು?

## III. ಕೆಳಗಿನ ಪದಗಳನ್ನು ಉಪಯೋಗಿಸಿಕೊಂಡು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬರೆಯಿರಿ.

- 11) ಆಡುಂಬೊಲ :
- 12) ಹಸುಗೂಸು :
- 13) ವಿದ್ಯಾಭ್ಯಾಸ :
- 14) ಸಂಭ್ರಮ :

#### IV. ಕೆಳಗಿನ ವಾಕ್ಯಗಳನ್ನು ಸರಿ ಪಡಿಸಿ ಬರೆಯಿರಿ.

- 15) ಆಟ ಮೈದಾನದಲ್ಲಿ ಆಡುತ್ತಿದ್ದಾರೆ. ಮಕ್ಕಳು
- 16) ಶಾಲೆಯ ನಮ್ಮ ರಾಮಕೃಷ್ಣ ವಿದ್ಯಾಕೇಂದ್ರ ಹೆಸರು ಶಿವನಹಳ್ಳಿ
- 17) ಮತ್ತೆ ಮತ್ತೆ ನೀಡಿದರು. ಶಿಕ್ಷಕರು ವಿವರಣೆ ಮಕ್ಕಳಿಗೆ
- 18) ಮಾರವು ದೇವಿಗೆ ಕೈ ಮುಗಿದರು ಜನರೆಲ್ಲಾರು ಊರಿನ

#### V. 19) ವಟಸುಳಿಯಿಂದ ಪ್ರಾರಂಭವಾಗುವ ಇಪ್ಪತ್ತು ಪದಗಳನ್ನು ಬರೆಯಿರಿ.

ಉದಾ: ಕೃಷ್ಣ, ಗೃಹ, ಮೃಗಾಲಯ

#### VI ಕೆಳಗಿನ ಕಥೆಯನ್ನು ಓದಿಕೊಂಡು ಕೆಳಗಿನ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯಿರಿ.

ಒಬ್ಬ ಬೇಟೆಗಾರ ಹೆಂಡತಿ ಮತ್ತು ಮಕ್ಕಳನ್ನು ಸಾಕಲು ಬೇಟೆಯಾಡಲು ಕಾಡಿಗೆ ಹೋಗುತ್ತಾನೆ. ಬೇಟೆಯಾಡಿ ಜೀವನ ಮಾಡುತ್ತಾನೆ. ಒಂದು ದಿನ ಬೇಟೆಗಾರನಿಗೆ ಯಾವ ಪ್ರಾಣಿಯು ಸಿಗುವುದಿಲ್ಲ. ಅಲೆದು ಅಲೆದು ಸುಸ್ತಾಗಿ ದಟ್ಟವಾದ ಕಾಡಿಗೆ ಹೋಗುತ್ತಾನೆ. ಅಲ್ಲಿ ಒಂದು ಸರೋವರ ಇರುತ್ತದೆ. ಸರೋವರದಲ್ಲಿ ನೀರು ಕುಡಿದು ಒಂದು ಬಿಲ್ವಪತ್ರ ಮರದ ಕೆಳಗೆ ವಿಶ್ರಾಂತಿಯನ್ನು ಪಡೆಯುತ್ತಾನೆ. ಸಂಜೆ ಆಗುತ್ತದೆ. ಅಲ್ಲಿಗೆ ಹಲವು ಜಿಂಕೆಗಳು ನೀರು ಕುಡಿಯಲು ಸರೋವರಕ್ಕೆ ಬರುತ್ತವೆ. ಆಗ ಬೇಟೆಗಾರ ಬಿಲ್ಲು ಬಾಣ ಎತ್ತಿ ಕೊಂಡು ಗುರಿಯಿಡುತ್ತಾನೆ. ಆಗ ಜಿಂಕೆಗಳು ನಮ್ಮನ್ನು ನೀನು ಸಾಯಿಸಬೇಡ ನಮಗೆ ಮಕ್ಕಳು ಇದ್ದಾರೆ ಎಂದು ಹೇಳಿದಾಗ, ಬೇಟೆಗಾರ ನನ್ನ ಮಕ್ಕಳಿಗೆ ಆಹಾರ ತೇಗೆದುಕೊಂಡು ಹೋಗಬೇಕು ಅಂತ ಹೇಳಿದಾಗ, ಜಿಂಕೆಗಳು ನಮ್ಮ ಮಕ್ಕಳಿಗೆ ಹೇಳಿ ಬರುತ್ತೇವೆ ಎಂದು ಹೇಳಿದವು. ಬೇಟೆಗಾರ ಅವುಗಳಿಗೆ ಪ್ರಮಾಣ ಮಾಡಿ ಎಂದು ಹೇಳಿದನು. ಜಿಂಕೆಗಳು ಪ್ರಮಾಣ ಮಕ್ಕಳಿಗೆ ಹೇಳಿ ಬೇಟೆಗಾರ ಹತ್ತಿರ ಬಂದು ನಿಲ್ಲುತ್ತವೆ. ಅವುಗಳ ಪ್ರಮಾಣ ಮೆಚ್ಚಿ ಬೇಟೆಯಾಡುವುದನ್ನು ಬಿಡುತ್ತಾನೆ.

- 
- 20) ಬೇಟೆಗಾರ ಹೇಗೆ ಜೀವನ ಮಾಡುತ್ತಿದ್ದ?
  - 21) ಬೇಟೆಗಾರ ಏಕೆ ವಿಶ್ರಾಂತಿಯನ್ನು ಪಡೆದನು?
  - 22) ಜಿಂಕೆಗಳಲ್ಲಿ ಯಾವ ಗುಣವನ್ನು ಕಾಣಬಹುದು?
  - 23) ಕಾಡಿನ ವಿರುದ್ಧ ಪದ ಬರೆ.

## V) ಸಂಧಿಗಳು

ಎರಡು ಅಕ್ಷರಗಳು ಕಾಲವಿಳಂಬವಿಲ್ಲದೆ ಸೇರುವುದಕ್ಕೆ ಸಂಧಿ ಎಂದು ಹೆಸರು.

ಸಂಧಿಗಳಲ್ಲಿ ಎರಡು ವಿಧಗಳಿವೆ.

೧) ಸ್ವರ ಸಂಧಿ : ಸ್ವರದ ಮುಂದೆ ಸ್ವರ ಬಂದರೆ ಸ್ವರಸಂಧಿ ಎನಿಸುವುದು.

೨) ವ್ಯಂಜನಸಂಧಿ : ಸಂಧಿ ಕಾರ್ಯನಡೆಯುವಾಗ ಸ್ವರದ ಮುಂದೆ ವ್ಯಂಜನವಾಗಲಿ, ವ್ಯಂಜನದ ಮುಂದೆ ಸ್ವರವಾಗಲಿ ಬಂದು ಸೇರಿದರೆ ವ್ಯಂಜನ ಸಂಧಿಯಾಗುವುದು.

ಕನ್ನಡ ಸಂಧಿಗಳಲ್ಲಿ ಮೂರು ವಿಧಗಳಿವೆ.

೧) ಲೋಪಸಂಧಿ

೨) ಆಗಮಸಂಧಿ

೩) ಆದೇಶಸಂಧಿ

೧) ಲೋಪಸಂಧಿ : ಸಂಧಿಕಾರ್ಯ ನಡೆಯುವಾಗ ಪೂರ್ವಪದದ ಅಂತ್ಯದ ಸ್ವರ ಬಿಟ್ಟು ಹೋದರೆ ಲೋಪಸಂಧಿ ಯಾಗುತ್ತದೆ.

ಉದಾಹರಣೆ : ನಾವೆಲ್ಲಾ = ನಾವು + ಎಲ್ಲಾ = ಲೋಪಸಂಧಿ

ಉ+ ಎ ( ಉಕಾರ ಲೋಪವಾಗಿದೆ )

ಕಾಡ್ನು = ಕಾಡು + ಅನ್ನು = ಲೋಪಸಂಧಿ

ಉ+ ಅ ( ಅಕಾರ ಲೋಪವಾಗಿದೆ )

ಒಳಗಿರಲು = ಒಳಗೆ + ಇರಲು = ಲೋಪಸಂಧಿ

ಎ+ಇ ( ಎಕಾರ ಲೋಪವಾಗಿದೆ )

VI) ಕಥೆ ಪುಸ್ತಕಗಳಲ್ಲಿ, ಪತ್ರಿಕೆಗಳಲ್ಲಿ ಮತ್ತು ಪಠ್ಯ ಪುಸ್ತಕಗಳಲ್ಲಿ ಲೋಪಸಂಧಿ ಪದಗಳನ್ನು ಹುಡುಕಿ ಬಿಡಿಸಿ ಬರೆಯಿರಿ.

\*\*\*\*\*